



ಇವರಲ್ಲಿ ಹೆಚ್ಚಿನ ವಿಶ್ಲೇಷನೆ ಕೇಳುವರಿಲ್ಲ. ಅದು ನಮ್ಮ ಆಜನ್ನಿಗೆ ಹಕ್ಕಿ! ಎಂದಾರು. ತಾಯಿ ಗಭರ್ಡಿಂದ ಹೊರಬರಲು ನವಮಾಸ ತುಂಬಿದ ಮಗು ಗುದ್ದಾಟಿಕೊಂಡೇ ಹೊರಬರಬೇಕು ಹಾಗೂ ಮರಣಿ ಶಾಂತ ಸಮಾಧಿ ಸೇರುವ ಮುನ್ನವೇ ಸೃಜಾನದಲ್ಲಿ ಜಾಗ ಕಾಯ್ದಿರಿಕೊಳ್ಳಲೂ ನಾವು ಜಗತ್ತ ಮಾಡಿಯೇ ತೀರಬೇಕು.

ಜಗತ್ತಕ್ಕೆ ಸಮಾನಾರ್ಥಕ ಪದಗಳಾಗಿ ಹುಡುಕಿದರೆ ತೀತ್ತಾಟ, ಕಡನ, ಕಲಹ, ಯುದ್ಧ, ಹೋರಾಟ, ಸಂಗ್ರಹ, ಸಂಘರ್ಷ, ಲಡಾಯಿ, ವಾಕ್ಯಮರ ಮೌದಲಾದ ಪರ್ಯಾಯ ಪದಗಳು ದೊರೆತಾವು. ಹಾಗೆಂದು, ರಾಮ-ರಾವಣಿಗೆ, ಪಾಂಡವ-ಕೌರವರಿಗೆ ‘ಯುದ್ಧ’ವಾಯ್ದೀಂದ ಹೇಳುವುದು ಸರಿಯೇ ಹೊರತು ಅಲ್ಲಿ ಜಗತ್ತ ಎಂಬ ಪದ ಹೊಂದುವುದಿಲ್ಲ. ಕಿತ್ತೂರ ಚೆನ್ನಮ್ಮು ರೂಾನ್ನಿ ರಾಣಿ, ಮಂಗಳ ಪಾಂಡ, ಟಿಪ್ಪು ಸುಲ್ತಾನ ಮೌದಲಾದವರು ವೈರಿಗಳ ವಿರುದ್ಧ ‘ಹೋರಾಟ’ ಮಾಡಿದರೇ ಹೊರತು ಜಗತ್ತಕ್ಕೆ ನಿಲ್ಲಲಿಲ್ಲ. ಗಾಂಧಿಜಿ ಬ್ರಿಟಿಷರ ವಿರುದ್ಧ ಅಹಿಂಸೆಯ ‘ಚಳವಳಿ’ ಮಾಡಿ ಸ್ವಾತಂತ್ಯ ದಕ್ಷಿಖೋಟರೇ

ಹೊರತು ಜಗತ್ತ ಮಾಡುತ್ತು ಕುರಲಿಲ್ಲ. ಭಾರತ-ಚೆನ್ನಾಗಿ, ಉತ್ತರ-ದಕ್ಷಿಣ ಕೊರಿಯಾಗಳ ಮದ್ದೆ ನಡೆಯುವುದು ಜಗತ್ತವಲ್ಲ, ಅಂತರಿಕ ಕಲಹ! ಅಮೆರಿಕ-ರಷ್ಯಾ ನಡುವೆ ನಡೆದಿದ್ದು ವಿಶ್ವಪ್ರಸಿದ್ಧ ಶಿತಲ ಸಮರ. ಹಾಗಾಗಿ ಜಗತ್ತವು ವಿಶ್ವಾಷಿಯಾಗಿದ್ದರೂ ಅದರ ಅರ್ಥ ಸ್ಥಳೀಯರೆಗೆ ಬಹಳ ಒಗ್ಗುತ್ತದೆ ಎನ್ನಬಹುದು.

ಯುದ್ಧ, ಕಲಹ, ಹೋರಾಟ, ಸಂಗ್ರಹಮಗಳು ಒಂದು ಹಂತದಲ್ಲಿ ಮುಕ್ತಾಯ ಆಗಬಹುದೇ ಹೊರತು ಜಗತ್ತವಲ್ಲ. ಆಗಾಗ್ರೆ ಅಲ್ಲ ವಿಶ್ವಾಂಿಯ ನಿಲಾಗಡೆ ಪಡೆಯುತ್ತಾ ನಿರಂತರ ಚಾಲ್ತಿಯಲ್ಲಿ ಇರುವುದು ಜಗತ್ತದ ಹುಟ್ಟಿಗುಣ. ಹಾಗಾದೇ, ಜಗತ್ತ ಮಾಡೋಯಾರು? ಈ ಹಾಕುವ ವಿಚಾರಕ್ಕೆ ಪಕ್ಕದ ಮನೆಯವರೊಡನೆ, ಸರಿಯಾಗಿ ಜಿಲ್ಲೆಗೆ ಕೊಡಲಿಲ್ಲವೆಂದು ಕಂಡಕ್ಕೊಡನೆ, ತರಕಾರಿ ಮಾರಾಟಗಾರರೊಡನೆ, ಮನೆ ಮುಂದಿನ ರಸ್ತೆಯ ಗುಂಡಿ ಮುಳ್ಳಲಿಲ್ಲ ಎಂದು ತಮ್ಮ ಏರಿಯಾದ ಕಾಪ್ರೋರೆಸ್‌ರೊಡನೆ, ಪುಕ್ಕಿಗೆ ಸರಿಯಾಗಿ ಕಲಿಸುತ್ತಿಲ್ಲವೆಂದು ಪಾಪದ ಟೀಚರರೊಡನೆ ನಮ್ಮಿತಕ ಜನಸಾಮಾನ್ಯರೇ

ಮಾಡುವ ವಾಗ್ಯದ್ದು ಅಥವಾ ವಾಗ್ಯದವನ್ನೇ ಜಗತ್ತ ಎನ್ನಬಹುದೇನೇ! ಹಾಗಾದೇ, ಜಗತ್ತವು ಪಕ್ಕ ಲೋಕಲ್ ಎಂದ ಹಾಗಾಯ್ದು. ಲೋಕಲ್ ಎಂದು ಕರೆದರೆ ಜಗತ್ತಕ್ಕ ಕೊವ ಬರಬಹುದು, ಹಾಗಾಗಿ ಜಗತ್ತವನ್ನು ‘ಮಾಸ್-ಕ್ಲೂಸ್’ ಎಂದು ಕರೆದು, ಒಂದು ಜಗತ್ತವನ್ನು ಅನವಶ್ಯಕ ಮ್ಯಾಮೇಲೆ ಎಳೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳೋಣ.

ಜಗತ್ತವು ಅದರಲ್ಲಿ ಹೆಣ್ಣಿಮುಕ್ಕಳ ಪ್ರವೇಶ ಅಗುವುದರಿಂದ ರೋಕವಾಗುತ್ತದೆ ಎನ್ನಬಹುಂಬಿ. ‘ಎರಡುಜಡೆಬಂದೆಸೇರೋಲ್ಲ’ ಎಂದು ಕಲಹಪ್ರಯರು ಅದಕ್ಕೆ ಮತ್ತುಪ್ಪು ತಿದಿ ಒತ್ತುತ್ತಾರೆ. ಹೆಗಸರು ಎಷ್ಟೇ ಸೌಹಾದರ್ದಿಂದ ನಡೆದುಕೊಂಡರೂ ಜಗತ್ತಮೋಹಿಗಳಿಗೆ ಅದರಿಂದ ಸಮಾಧಾನ ಅಗುವುದಿಲ್ಲ. ರುಷೀಣಿಯ ಪಾರಿಜಾತದ ಗಿಡದ ಸುಗಂಧಕ್ಕೆ ಮರುಳಾದ ಸತ್ಯಭಾಮೆ, ಕೃಷ್ಣನೊಡನೆ ಜಗತ್ತ ಕಾಯುವಂತೆ ಮಾಡಿದರು. ತನ್ನೇಲ್ಲಾ ಶ್ರೀಯತಮೇಯರ ಮನೆಯಿಂಗಳದ್ದೂ ಒಂದೊಂದು ಪಾರಿಜಾತ ಗಿಡ ನಡಲು ಆ ಮಹತೇಮಹಿಯನಿಗೆ ಏನಂಥಾ ಕವ್ವವಾಗುವುದಿತ್ತು? ಆದರೂ ಸುಮ್ಮನೆ ತಂದಿಟ್ಟು